

QCL/SEC/2025-26/90

January 30, 2026

To,

**BSE Limited**  
Phiroze Jeejeebhoy Towers,  
Dalal Street,  
Mumbai – 400 001  
**Security Code – 539978**

**National Stock Exchange of India Limited**  
Exchange Plaza,  
Bandra- Kurla Complex,  
Bandra (East), Mumbai – 400 051  
**NSE Symbol – QUESS**

Dear Sir/Madam,

**Sub: Newspaper Advertisement**

Pursuant to Regulation 47 of the Securities and Exchange Board of India (Listing Obligations and Disclosure Requirements) Regulations, 2015, we are enclosing herewith a copy of the newspaper advertisement published for the Unaudited Financial Results (Standalone and Consolidated) for the quarter and nine months ended December 31, 2025, in Financial Express, English Newspaper and Hosa Digantha, Kannada Newspaper on January 30, 2026.

The above information is also available on the website of the Company at [www.quesscorp.com](http://www.quesscorp.com)

Kindly take the same on record and oblige.

Yours sincerely,

**For Quess Corp Limited**

**Kundan K Lal**  
**Company Secretary & Compliance Officer**  
**Membership No. F8393**

Encl: as above

**Quess Corp Limited**

Quess Tower, Sky Walk Avenue, 32/4, Hosur Road, Roopena Agrahara, Bommanahalli, Bengaluru– 560068, Karnataka, India  
Tel: +91 080-49345666 | [contactus@quesscorp.com](mailto:contactus@quesscorp.com) | CIN No. L74140KA2007PLC043909







IN THE COURT OF THE 4th ADDL CIVIL JUDGE AND JMFC AT ANEKAL  
C.Misc.No. 84/2025

BETWEEN: 1. Sri. Vanitha, M. W/o Srinivasa Naidu, aged about 58 years, R/at #1, 1st Phase, 2nd Cross, Ananthnagar Main Road, Kammasaandra, Bangalore -560 100. 2. Sri. Sumangala W/o T. Ravi Kumar, aged about 51 years, R/at #2, 16th Ward, Flower Street, Anekal, Bangalore-562 106. 3. Sri. Sudha, M. D/o Munivenkatappa, aged about 49 years, R/at #163, Milk Dairy, Near Govt School, Bommasandra, Ali Bommasandra, Bangalore. 4. Sri. Sarala, M. W/o Srinivasa Murthy, aged about 46 years, R/at No.15/4, 5th Cross, Vidyanagar, Allibommasandra, Bommasandra Industrial Area, Bangalore- 560099

AND: The Chief Officer Bommasandra

Respondent.

NOTICE

Whereas the petitioners have filed the above petition for seeking the death certificate of petitioner mother namely Rukminiyamma W/o Late Munivenkatappa who was died on 18-06-2023 at Bommasandra Village, Attibele Hobli, Anekal Taluk, Bangalore District before the 4th Addl Civil Judge and JMFC at Anekal, whereas the above petition is fixed for hearing date on 13/02/2026 at 11:00 AM if anybody interest in this matter regard to appear in this court in person or by a pleader to file objections the same of you failing which the petition will be disposed on enquiry.

Given under my hand and seal of the Court on this 28/01/2026

By order of the Court, Sheristadar, Civil Judge (J.D.) and JMFC Court Anekal.

Advocate for Petitioner: Sri. M.B. Ramesh  
Office at No.13/3, 1st Floor, Vijay Building, Anekal Town, Anekal Taluk, Bangalore District

IN THE COURT OF THE HON'BLE SENIOR CIVIL JUDGE AND JMFC AT CHINTAMANI.  
M.V.C. No.01/2020.

Petitioners: Smt. Pedda Venkatamma and another.

V/s  
Respondent : Smt. N.B. Suma.

NOTICE UNDER ORDER 5 RULE 20 OF THE CIVIL PROCEDURE CODE TO THE RESPONDENT

Address :  
N.B. Suma D/o Venkataramanappa, Aged about Major, R/at No.8.7, 3 Type, Officer Quarters, BEML Nagar, KGF.

NOTICE

Whereas the petitioner above named have instituted this case under section 166 of The Motor Vehicle Act against respondent for the relief of compensation accident claim and the case is posted for hearing on 9TH February 2026 at 11 AM.

Hence you are hereby call upon you appear before the court in person or by a pleader on 9th February 2026 at 11AM. And if you fail to appear before the court the case will be decided ex-parte.

Given under my hand on this day 29.01.26

By Order Of The Court  
Shirastedar, Senior Civil Judge & JMFC At Chintamani.

Advocate for Petitioner : G.B. Venkata Shivarreddy, Advocate, Prabhakar Layout, Chintamani town, Chikkaballapur District.

IN THE COURT OF THE PR. CIVIL JUDGE AND JMFC AT ANEKAL  
C.Misc. No. 2337/2025

BETWEEN:- 1. Venkatesh S/o late Venkataswamy Aged about 50 years, R/at, Sonnanayakanapura Village, Indravati Post, Kasab Hobli, Anekal Taluk, Bangalore-562106. 2. Elammal W/o Selvam Aged about 43 years R/at, Tiptur Village, Kasaba Hobli, Mathihalli, Tumkur District 572201. 3) Nanjamma W/o Masamalappa, Aged about 53 years, R/at Chinnayyanaipalya Village, Kasaba Hobli, Anekal Taluk, Bangalore District 562106. Petitioners

AND: The Tahasildhar, Anekal Taluk.

Respondent

PAPER PUBLICATION

Whereas the petitioners have filed the above petition for seeking the death certificate of petitioners father namely Venkataswamy S/o Late Chowdamma Bhoi who was died on 01.01.1994 at Chinnayyana Palya Village, Kasaba Hobli, Anekal Taluk, Bangalore District before the Pr. Civil Judge and JMFC at Anekal, whereas the above petition is fixed for hearing date 02.03.2026 at 11:00 AM if anybody interest in this matter regard to appear in this court in person or by a pleader to file objections the same of you failing which the petition will be disposed on enquiry.

Given under my hand and seal of the Court on 28.01.2026.

By Order of the Court, Sheristadar, Civil Judge (Jr.Dv) and JMFC Court, Anekal.

Advocate for Petitioner : S. V. Lokesh, Advocate  
Office at Dinru Village, Attibele Main Road, Anekal Town, Anekal Taluk, Bangalore District.

IN THE COURT OF THE PRINCIPAL CIVIL JUDGE AND J.M.F.C. AT ANEKAL  
C.MIS No. 130/2026

BETWEEN:- 1.NANJAPPAS/O Muni swamy Aged about 75 years, 2.Chikkanna S/O Muniswamy Aged about 48 years, 3. Santhosh/S/O Late Venkataramanappa, Aged about 39 years, 4.Manjunatha S/O Late Venkataramanappa, Aged about 34 years,All are R/at, Samanahalli Village, Sarjapura Hobli, Anekal Taluk Bangalore, Urban District. ....PETITIONERS

AND THE THASILDAR AT Anekal Taluk

.....RESPONDENT

PUBLIC NOTICE

WHEREAS, the petitioner filed the above petition for directing the respondent to make necessary entries in respect the date of death of Grandfather of the petitioner namely Shambhamma W/O Late Muniswamy, Was The Mother of the petitioner No.1 and 2, and Grandmother of Petitioner No.3 and 4 has died on 04.09.2023. At Samanahalli Village, Muthanallur Sarjapura Hobli, Anekal Taluk, Bangalore Urban District. In C.Misc No.130/2026. On the file Principle Civil Judge and JMFC at Anekal, and anybody have any objection pleased to in this Hon'ble court in person or by an advocate duly instructed on 24/02/2026, at 11:00 A.M. to answer the claim. Take notice that in default of your appearance on the day above mentioned the matter will be heard and decided in your absence as per law.

Given under my hand and seal of the court this 28.01.2026

By order of the court.  
Sheristadar, COURT OF THE PRINCIPAL CIVIL JUDGE AND J.M.F.C. AT ANEKAL  
ADVOCATE FOR PETITIONER : GAJENDRA S NO.1, RSK LAW ASSOCIATES, STEB Complex, P. Court Complex, Anekal Tq. Anekal - 562 106

IN THE COURT OF THE HON'BLE PRINCIPAL SENIOR CIVIL JUDGE AT AND JMFC AT ANEKAL  
O.S. No.1273 / 2022

BETWEEN:- N.Sridevi, W/o Late G.M.Subramanyam, Aged about 59 years, Residing at No.4-953A, Pensioner Colony, Kaju, Chittoor, Chittoor District Andhra Pradesh State. ....PLAINTIFF

AND: Sri.Ramesh, S/O Nyanappa, Residing at, No. 415A, 2nd stage, Bangalore, Anugraha Layout, BTM Znd stage, Bangalore-560073, Chokkasandra, ID Cross, T.Dasarahalli, Bangalore-73 ....DEFENDANT

SUMMONS TO THE DEFENDANT UNDER ORDER V RULE 10 (A) OF THE CODE OF CIVIL PROCEDURE 1908

You are hereby informed that the plaintiff has filed the above suit before the Honble Principal Senior Civil Judge and JMFC at Anekal, for the relief of Declaration and injunction in respect of the suit filed above property and you are the defendant, in the above suit. Hence, this Honble court is pleased to fix the date for your appearance on 04-03-2026 at about 11:00 AM, in person or through pleader. Failing which, the above said case will be heard and disposed of in your absence ex-parte.

SCHEDULE PROPERTY

All that piece and parcel of the residential house constructed in and No.29,Assessment old No. 57/p20 New No.214,measuring East to west 40 feet and North to South 30 feet, totally 1200 feet Situated at Singena Agrahara Village, Sarjapura Hobli,Anekal Taluk Bangalore District, which is bounded as follows: East By: Road, West By: Site No 23, North: Site No 30, South By: Site No 28

Given under the hand seal of the court on 27-01-2026

By order of the court, Chief Ministerial Officer, Senior civil Judge & JMFC Court Anekal.

Advocate for plaintiff: R.KESHAVA REDDY, No.52/2,1st floor, 27th Cross Cubbonpet, Bengaluru-02.

BEFORE THE MOTOR ACCIDENT CLAIMS TRIBUNAL AT BANGALORE (SCCH-04)  
M.V.C No. 4856/2025

PETITIONER  
AND:- N. SUBASH AND OTHERS .....RESPONDENTS

SUMMONS TO RESPONDENT No.1

To, RESPONDENT No.1: N. Subash, S/o Neelagandana, No. 170, TVS Main Road, Attibele, Anekal, Bangalore-562107. (R.C. Owner of Mini Goods vehicle Bearing Reg. No. KA-51-AG-4009)

WHEREAS, the petitioner above named has filed the above claim petition against the respondents claiming compensation of Rs. 20,00,000/- for the injuries sustained by the petitioner in a road traffic accident on 02-05-2025, at about 5-25 PM, on Opp; ISRO Compound, Peenya 1st Cross, 1st stage, Bangalore.

by the offending vehicle Mini Goods Vehicle bearing Reg. No. KA-51-AG-4009) The respondents No.1 above named are hereby directed to appear before this Honble Court either in person or through the pleader on 05-03-2026 at 11:00 AM to defend the above case, failing which the matter will be heard ex-parte.

Given under my hand and seal of the Court on 22-01-2026.

By order of the court, Assistant Registrar, Court of Small Causes, Bangalore.

Advocate for Respondent: S.K. S. Advocate  
No.160, Ground Floor, 5th Main Road, Byatarayanapura New Extn, Bangalore-560026.

PUBLIC NOTICE

This is to inform all the general Public that my clients Sri.Ganeshwar G & Sri.Goverdhan G is intended to purchase the Property bearing Site No. 88, Katha No. 187/988/184, Caved out of S.No. 844/775, Property Nos. 74,74/1, 74/2, 74/3 Situated at Sirigidandakavali, Vasarahahira Sanga Badavane, Sirigidandakavali Village, Yeshwanthapura Hobli Bangalore North Taluk, in all measuring East to West 30 feet, North to South 40 feet, totally measuring 1200 S.F. and bounded on East by : Site No.87, West by :Site No.85, North by Road, South by Site No. 81, K01 belongs to Smt.Yashodha S.C. registered as Document No. LG1 775/2023-24, Book No. 1, at the office of the Sub-Registrar, Lagguna, Bangalore. In this regard my client hereby invites objections, from persons having any right, title, interest, claim or demand of any kind whatsoever in relation to the said property, by way of Sale, lease, mortgage, charge, trust, maintenance, inheritance or otherwise are hereby required to make the same known to me in writing at the address below, along with supporting documentation, within 15 days from the date of the publication of this Notice. If a claim or objection is received within stipulated period time, the sale of the said Property will be aborted and any such claims shall be considered as waived, completed and in valid.

A.B.S.I. SANDHYA SREE ADVOCATE  
S.R.I.RAJU ASSOCIATES  
No. 165, 2nd Floor, New City Central Library, Sampige Road, Near Maruthi Market, Bangalore-560003  
Mobile: 8141353533  
Email: sandhya.ajlks02@gmail.com

ಕರ್ನಾಟಕ ಸರ್ಕಾರ

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ,

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ವಿಭಾಗ ವಿಜಯಪುರ

No.EE/MID/VJP/AE-4/4702/TND/2025-26 / 4124

Date:29.01.2026

ಅಲ್ಪಾವಧಿ ಟೆಂಡರ್ ಪ್ರಕಟಣೆ

ಅರ್ಹ ಗುತ್ತಿಗೆದಾರರಿಂದ ಐಟಿಂ ದರದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಅಧಿನಿಯಮ-2000 ಮತ್ತು ಇತ್ತೀಚಿನ ತಿದ್ದುಪಡಿಗಳಂತೆ ಈ ಕೆಳಗಿನ ಕಾಮಗಾರಿಗಳಿಗಾಗಿ “ಇ-ಪ್ರೋಕ್ಯುರಮೆಂಟ್” ಮುಖಾಂತರ ಟೆಂಡರ್ ಕರೆಯಲಾಗಿದೆ.

4702 ಪ್ರಧಾನ ಕಾಮಗಾರಿಗಳು :- ಒಟ್ಟು 1 ಕಾಮಗಾರಿ, ಟೆಂಡರಿಗಟ್ಟಿ ಮೊತ್ತ ರೂ.55.08ಲಕ್ಷಗಳು.

4702 ಎಂ.ಎಸ್.ಕಾಮಗಾರಿಗಳು :- ಒಟ್ಟು 3 ಕಾಮಗಾರಿಗಳು, ಟೆಂಡರಿಗಟ್ಟಿ ಮೊತ್ತ ರೂ.883.90ಲಕ್ಷಗಳು.

ಕಾಮಗಾರಿಗಳನ್ನು ಪೂರ್ಣಗೊಳಿಸುವ ಕಾಲಾವಧಿ ಮಳೆಗಾಲ ಸಹಿತ ಒಂದು(1) ತಿಂಗಳಿನಿಂದ ಹನ್ನೊಂದು(11) ತಿಂಗಳಿಗುಳು.

ಗುತ್ತಿಗೆದಾರರು ಕರ್ನಾಟಕ ಸರ್ಕಾರದ “ಇ-ಪ್ರೋಕ್ಯುರಮೆಂಟ್” ವೆಬ್‌ಸೈಟ್ <https://kppp.karnataka.gov.in/#/portal/portal-home> ನಲ್ಲಿ ಲಾಗಿನ್ ಆಗಿ ದಿನಾಂಕ:02.02.2026 ರಿಂದ Download ಮಾಡಿಕೊಳ್ಳಬಹುದು. ಟೆಂಡರ್‌ಗಳನ್ನು ಇ.ಎಂ.ಡಿ ಹಾಗೂ ಟೆಂಡರ್ ಶುಲ್ಕದೊಂದಿಗೆ (ವೆಬ್‌ಸೈಟ್‌ನಲ್ಲಿ ನಿಗದಿತ ಮಾಡಿರುವ ಯಾವುದಾದರೂ ಒಂದು ಮಾದರಿಯಲ್ಲಿ ಆನ್‌ಲೈನ್ ಪೇಮೆಂಟು ಮಾತ್ರ) “ಇ-ಪ್ರೋಕ್ಯುರಮೆಂಟ್” ವೆಬ್‌ಸೈಟ್ <https://kppp.karnataka.gov.in/#/portal/portal-home> ನಲ್ಲಿ ಲಾಗಿನ್ ಆಗಿ ದಿನಾಂಕ:10.02.2026 ರ 17-30 ಘಂಟೆವರೆಗೆ ಸ್ವೀಕರಿಸಲಾಗುವುದು. ದಿನಾಂಕ:06.02.2026 ರಂದು ಕಾರ್ಯನಿರ್ವಾಹಕ ಇಂಜಿನಿಯರಿನ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ವಿಭಾಗ ವಿಜಯಪುರ ಇವರ ಕಛೇರಿಯಲ್ಲಿ ರೂ.1.00 ಕೋಟಿ ಮೀರಿದ ಕಾಮಗಾರಿಗಳಿಗೆ ಪ್ರಿ-ಬಿಡ್ ಸಭೆಯನ್ನು ಆಯೋಜಿಸಲಾಗಿದ್ದು ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯಲು ಆಸಕ್ತಿಯುಳ್ಳ ಗುತ್ತಿಗೆದಾರರ ಹಾಜರಾಗಿ ಪಡೆಯಬಹುದು. ಕಾಮಗಾರಿ ಪಡೆಯಲು ಅರ್ಹತೆ, ಶರತ್ತುಗಳು, ಕಾಮಗಾರಿಗಳ ವಿವರ ಇತ್ಯಾದಿಗಳನ್ನು ದಿನಾಂಕ:09.02.2026 ರ 17-30 ಘಂಟೆವರೆಗೆ ವಿಭಾಗ ಕಛೇರಿಯಲ್ಲಿ ಅಥವಾ “ಇ-ಪ್ರೋಕ್ಯುರಮೆಂಟ್” ಹೆಲ್ಪ ಡೆಸ್ಕಿನಿಂದ(ಫೋನ್:-080-25501216 ಮತ್ತು 080-25501227) ಪಡೆಯಬಹುದು ಹಾಗೂ ಟೆಂಡರ್‌ಗಳನ್ನು ಜಿ.ಎಸ್.ಟಿ. ಹೊರತುಪಡಿಸಿ ಸಲ್ಲಿಸುವುದು.

ಸಬ್/- ಕಾರ್ಯನಿರ್ವಾಹಕ ಅಭಿಯಂತರರು,

ಸ.ನೀ. ಮತ್ತು ಅಂ.ಅ. ಇಲಾಖೆ, ವಿಭಾಗ ವಿಜಯಪುರ

ವಾಸಾಸಂ/ಇ/ವಿಜಯಪುರ/646/ಕೆಎಸ್ಎಂಸಿಎ/2025-26

ಉಪನಗರ ವರ್ತುಲ ರಸ್ತೆ (STRR) ಯೋಜನಾ ಪ್ರಾಧಿಕಾರ

ಎಲ್.ಆರ್.ಡಿ.ಇ. ಕಟ್ಟಡ, ನಂ.1, ಅಲಿ ಅಸ್ತರ್ ರಸ್ತೆ, ಬೆಂಗಳೂರು-560052,

ದೂರವಾಣಿ ಸಂಖ್ಯೆ: 080-22263479

ಸಂಖ್ಯೆ: STRRPA/TP/CLU/148/2025-26

ದಿನಾಂಕ: 28.01.2026

ಪ್ರಕಟಣೆ

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 14(ಎ) ರ ಅಡಿಯಲ್ಲಿ ಈ ಕೆಳಕಂಡ ಅರ್ಜಿದಾರರು “ವ್ಯವಸಾಯ” ವಲಯದಿಂದ “ವಸತಿ” ವಲಯಕ್ಕೆ ಭೂಉಪಯೋಗ ಬದಲಾವಣೆ ಕೋರಿ ಅರ್ಜಿ ಸಲ್ಲಿಸುತ್ತಾರೆ. ಭೂಉಪಯೋಗ ಬದಲಾವಣೆ ಪ್ರಸ್ತಾವನೆಯ ವಿವರಗಳು ಈ ಕೆಳಕಂಡಂತೆ ಇರುತ್ತವೆ. ಸದರಿ ಭೂಉಪಯೋಗ ಬದಲಾವಣೆ ಪ್ರಸ್ತಾವನೆಯ ಬಗ್ಗೆ ಯಾವುದೇ ಅಕ್ಷೇಪಣೆಗಳಿದ್ದಲ್ಲಿ, ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿವಸಗಳೊಳಗಾಗಿ ಅಕ್ಷೇಪಣೆಗಳನ್ನು ಲಿಖಿತವಾಗಿ ಸದಸ್ಯ ಕಾರ್ಯದರ್ಶಿಗಳು, ಉಪನಗರ ವರ್ತುಲ ರಸ್ತೆ (STRR) ಯೋಜನಾ ಪ್ರಾಧಿಕಾರ, ಬೆಂಗಳೂರು ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ. ನಿಗದಿತ ಅವಧಿಯ ನಂತರ ಬರುವ ಯಾವುದೇ ಅಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಕ್ರ. ಸಂ.	ಅರ್ಜಿದಾರರ ಹೆಸರು ಮತ್ತು ವಿವರ	ತಾಲ್ಲೂಕು	ಹೋಬಳಿ	ಗ್ರಾಮ	ಸ.ನಂ.	ವಿಸ್ತೀರ್ಣ ಎ-ಗು	ಅನುದಾನದ ವಿವರ ಯೋಜನೆಯಂತೆ ಭೂಉಪಯೋಗ	ಬದಲಾವಣೆ ಕೋರಿರುವ ಭೂಉಪಯೋಗ
1	2	3	4	5	6	7	8	9
1	ಶ್ರೀ ಸಿ. ಚೇತನ್ ಕುಮಾರ್ ಬಿಲ್ ಚೆನ್ನಪ್ಪ ಮತ್ತು ಶ್ರೀ ಚಂದ್ರಶೇಖರ್ ಕೆ ಬಿಲ್ ಕೃಷ್ಣ ಹೆಗಡೆ, ಹೋಬಳಿ ಗ್ರಾಮ, ಕುಂದಾ ಹೋಬಳಿ, ದೇವನಹಳ್ಳಿ ತಾಲ್ಲೂಕು.	ದೇವನಹಳ್ಳಿ	ಕಸಬಾ	ಲಕ್ಷ್ಮೀಪುರ	44/3	02-15%	ವ್ಯವಸಾಯ	ವಸತಿ

ಪರಾ:- ಪ್ರಸ್ತಾವನೆಯಲ್ಲಿನ ಅರ್ಜಿದಾರರು ವಸತಿ ಉದ್ದೇಶಕ್ಕೆ ಅಭಿವೃದ್ಧಿ ಪಡಿಸುವುದರಿಂದ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿ ಹೊಂದುತ್ತದೆ. ಸ್ಥಳೀಯ ಕೂಲಿ ಕಾರ್ಮಿಕರಿಗೆ ಉದ್ಯೋಗವಕಾಶ ಸೃಷ್ಟಿಯಾಗುತ್ತದೆ. ಪ್ರತಿಜ್ಞೆ ಜಮೀನಿನಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳಿಗೆ ಸುಸ್ಥಿತವಾದ ವಸತಿ ವಿಸ್ತಾರ ಅಭಿವೃದ್ಧಿಪಡಿಸುವುದರಿಂದ ಉತ್ತಮ ರಸ್ತೆಗಳು, ಸಾಗರೀಕ ಸೌಲಭ್ಯ ಹಾಗೂ ಉದ್ಯಾನವನಗಳು ಸಾರ್ವಜನಿಕರಿಗೆ ಲಭ್ಯವಾಗುತ್ತದೆ. ಕಾನೂನು ಬದ್ಧವಾದ ನಿವೇಶನಗಳು ಸಾರ್ವಜನಿಕರಿಗೆ ಲಭ್ಯವಾಗುತ್ತದೆ. ಸಾರ್ವಜನಿಕರಿಗೆ ಕಡಿಮೆ ವೆಚ್ಚದಲ್ಲಿ ನಿವೇಶನಗಳನ್ನು ನೀಡುವ ಉದ್ದೇಶವನ್ನು ಹೊಂದುತ್ತವೆ ಎಂದು ತಿಳಿಸುತ್ತಾ ಸದರಿ ಪ್ರದೇಶವನ್ನು “ವ್ಯವಸಾಯ” ವಲಯದಿಂದ “ವಸತಿ” ವಲಯಕ್ಕೆ ಭೂಉಪಯೋಗ ಬದಲಾವಣೆ ಮಾಡಿಕೊಳ್ಳಲು ಇಚ್ಛಿಸಿರುವುದಾಗಿ ಸಾರ್ವಜನಿಕ ಹಿತಾಸಕ್ತಿ ಅರಶವಾಗಿ ತಿಳಿಸುತ್ತಾರೆ.

ಸಬ್/-  
ಸದಸ್ಯ ಕಾರ್ಯದರ್ಶಿಗಳು  
ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಒಂಟಿ ನಿರ್ದೇಶಕರು, ಉಪನಗರ ವರ್ತುಲ ರಸ್ತೆ (STRR) ಯೋಜನಾ ಪ್ರಾಧಿಕಾರ, ಬೆಂಗಳೂರು.

ವಾಸಾಸಂ/ಇ/ವಾಪ್/5280/ಬಿಡಿ ಸಾಯ/2025-26

ಕರ್ನಾಟಕ ಸರ್ಕಾರ

ಮೀನುಗಾರಿಕೆ ಇಲಾಖೆ

ಮೀನುಗಾರಿಕೆ ಉಪ ನಿರ್ದೇಶಕರ ಕಛೇರಿ, ಹಬ್ಬುಪಾಡ, ಕಾರವಾರ -58130, ಕಾರವಾರ

ದೂರವಾಣಿ: 08382-221281 E-mail: sadfkarwar@gmail.com

ಸಂಖ್ಯೆ:ಸಿ.ಎಂ.ಎಂ.ಎಸ್.ವೈ/ಕೆ.ಆರ್.2025-26

ದಿನಾಂಕ:28/01/2026

ಟೆಂಡರ್ ಪ್ರಕಟಣೆ

ಸಾರ್ವಜನಿಕ ಮಾಹಿತಿಗಾಗಿ ತಿಳಿಸುವುದೇನೆಂದರೆ, ಕರ್ನಾಟಕ ಸರ್ಕಾರ ಮೀನುಗಾರಿಕೆ ಇಲಾಖೆ ಇವರು ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಕಾರವಾರ ಇವರ ಮೂಲಕ, ಉತ್ತರ ಕನ್ನಡ ಜಿಲ್ಲೆಯ ಭಟ್ಟಕ ತಾಲ್ಲೂಕಿನ ಬೈಲೂರು ಹಾಗೂ ಮಟದ ಒತ್ತು ಗ್ರಾಮಗಳಲ್ಲಿ Climate Resilient Coastal Fishermen Village (CRCFV) ಯೋಜನೆಯಡಿ ಕೆಳಕಂಡ ಕಾರ್ಯಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ: ಸದರಿ ಟೆಂಡರ್ ದಸ್ತಾವೇಜು ಪ್ರಕಟಣೆ ದಿನಾಂಕ: 28-01-2026, ಬೆಳಿಗ್ಗೆ 11:00 ಗಂಟೆಗೆ.

ಕ್ರ. ಸಂ	ಐಟಿಂ ಕೋಡ್	ಐಟಿಂ ಹೆಸರು	ಇ.ಎಂ.ಡಿ ಮೊತ್ತ (ಲಕ್ಷಗಳಲ್ಲಿ)	ಅಂದಾಜು ಮೊತ್ತ (ಲಕ್ಷಗಳಲ್ಲಿ)	ಘಟಕಗಳ ಸಂಖ್ಯೆ
1	DOF/2025-26/IND0031	ಸೌರ ದೀಪದ ಮೀನು ಬಣಗಿಸುವ ಯಂತ್ರಗಳು (Solar Air Fish Dryer Units)	0.50	20.00	2

(1) ಟೆಂಡರ್ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ: 11-02-2026, ಸಂಜೆ 05:00 ಗಂಟೆಗೆ (2) ತಾಂತ್ರಿಕ ಟೆಂಡರ್ ತೆರೆಯುವ ದಿನಾಂಕ ಮತ್ತು ಸಮಯ: 12-02-2026, ಮಧ್ಯಾಹ್ನ 03:00 ಗಂಟೆಗೆ (3) ಆರ್ಥಿಕ ಟೆಂಡರ್ ತೆರೆಯುವ ದಿನಾಂಕ ಮತ್ತು ಸಮಯ: 13-02-2026, ಮಧ್ಯಾಹ್ನ 03:00 ಗಂಟೆಗೆ

ಕ್ರ.ಸಂ	ಐಟಿಂ ಕೋಡ್	ಐಟಿಂ ಹೆಸರು	ಇ.ಎಂ.ಡಿ ಮೊತ್ತ (ಲಕ್ಷಗಳಲ್ಲಿ)	ಘಟಕಗಳ ಸಂಖ್ಯೆ
1	DOF/2025-26/IND0032	ಫೈಬರ್ ದೋಣಿಗಳು ಮತ್ತು ಸೊಲಾರ್ ಮ್ಯಾಟ್ರಿಕ್ ಲೈಟ್ಸ್	2.00	200

(1) ಟೆಂಡರ್ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ: 11-02-2026, ಸಂಜೆ 04:00 ಗಂಟೆಗೆ (2) ತಾಂತ್ರಿಕ ಟೆಂಡರ್ ತೆರೆಯುವ ದಿನಾಂಕ ಮತ್ತು ಸಮಯ: 16-02-2026, ಬೆಳಿಗ್ಗೆ 11:00 ಗಂಟೆಗೆ (3) ಆರ್ಥಿಕ ಟೆಂಡರ್ ತೆರೆಯುವ ದಿನಾಂಕ ಮತ್ತು ಸಮಯ: 17-02-2026, ಬೆಳಿಗ್ಗೆ 11:00 ಗಂಟೆಗೆ (4) ಟೆಂಡರ್ ತೆರೆಯುವ ಸ್ಥಳ: ಉಪ ನಿರ್ದೇಶಕರ ಕಛೇರಿ, ಮೀನುಗಾರಿಕೆ ಇಲಾಖೆ, ಕಾರವಾರ

ಸದರಿ ಟೆಂಡರ್‌ಅನ್ನು (KPP Portal - <https://kppp.karnataka.gov.in>) ಮೂಲಕ ಅಪ್ಲೋಡಿಸಲಾಗಿದ್ದು ಹೆಚ್ಚಿನ ಮಾಹಿತಿಯನ್ನು ಇ-ಪ್ರೊಕ್ಯುರಮೆಂಟ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ. ಇದು ಮೀನುಗಾರಿಕೆ ಇಲಾಖೆಯ ನಿಯಮಗಳು ಹಾಗೂ ಪರಮ್‌ಗಳಿಗೆ ಒಳಪಟ್ಟಿರುತ್ತದೆ. ಯಾವುದೇ ಕಾರಣವನ್ನು ನೀಡದೆ, ಸಲ್ಲಿಸಲಾದ ಯಾವುದೇ ಅಥವಾ ಎಲ್ಲಾ ಟೆಂಡರ್‌ಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಮೀನುಗಾರಿಕೆ ಇಲಾಖೆ ಕಾಯ್ದುಕೊಂಡಿರುತ್ತದೆ. ಯಾವುದೇ ತಿದ್ದುಪಡಿ / ಹೆಚ್ಚುವರಿ ಸೂಚನೆ (Corrigendum / Addendum) ಇದ್ದಲ್ಲಿ, ಅದನ್ನು ಕರ್ನಾಟಕ ಸಾರ್ವಜನಿಕ ಖರೀದಿ ಪ್ರೋಟೋಕಾಲ್ (KPPP) ನಲ್ಲಿ ಮಾತ್ರ ಪ್ರಕಟಿಸಲಾಗುತ್ತದೆ.

ಸಬ್/- ಮೀನುಗಾರಿಕೆ ಉಪ ನಿರ್ದೇಶಕರು  
ಕಾರವಾರ

DIPR/KWR/KSCMA/1003/25-26 dt 29.01.26

ಜಾಹೀರಾತು

ಬೆಂಗಳೂರು ಒಟಿಂ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್

ಅರ್ಜಿ ಕಛೇರಿ, ನಂ. 3, ಪಂಪುಪಾಟು ರಸ್ತೆ, ಚಾಮರಾಜನಹಳ್ಳಿ, ಬೆಂಗಳೂರು - 18.

ಫೋನ್ : (080)26617980, ಇ-ಮೇಲ್ : [info@bcdcl.in](mailto:info@bcdcl.in), Web: [bcdcl.in](http://bcdcl.in)

BCCB/AO/879/2025-26

ದಿನಾಂಕ: 28.01.2026

ಗೌ. ಪ್ರಮುಖಾಧಿಕಾರಿಗಳು, ಕೋ-ಆಪರೇಟಿವ್ ಬ್ಯಾಂಕ್, ನಂ.135,ಎಸ್.ಎಲ್.ಎಸ್ ರಸ್ತೆ, 3ನೇ ಡಿವಿಷನ್, ಕನಕನಗರ ಟೌನ್, ಕನಕನಗರ-562117.

ಮಾಹಿತಿ:

ದಿನಾಂಕ: 28.01.2026 ರಂದು ತಮ್ಮ ಸ್ವಾಧೀನದ e-auction ಮುಖಾಂತರ ಮಾಲೀಕ ಮಾಡಿದ ಬಗ್ಗೆ ಈ ಕೆಳಗೆ ಸಹ ಮಾಡಿರುವ ಶ್ರೀ. ಅಪ್ಪಾಪ್ಪಯ್ಯ,ಎಸ್, ಅಧಿಕೃತ ಅಧಿಕಾರಿ, ದಿ ಬೆಂಗಳೂರು ಒಟಿಂ ಕೋ-ಆಪರೇಟಿವ್ ಬ್ಯಾಂಕ್ ಲಿ. ಚಾಮರಾಜನಹಳ್ಳಿ, ಬೆಂಗಳೂರು-560018 ಆದ ನಾನು ನಿಮಗೆ ತಿಳಿಸುವುದೇನೆಂದರೆ ಕಾಪ್ಪುಗಳು ನಮ್ಮ ಬ್ಯಾಂಕಿನಲ್ಲಿ ನಿಮ್ಮ ಸ್ವತ್ತಿನ ಸಂಖ್ಯೆ ಹಳೆ ಸರ್ವೆ ನಂ.700, ಹೊಸ ಮನ್ನಿಬದಲ್ ಬಾತಾ ನಂ.1352/3534, ವಾರ್ಡ್ ನಂ. 18, ಎಸ್.ಎಲ್.ಎಸ್.ರಸ್ತೆ, ಜಿ.ಎಸ್.ಎಲ್.ಎಸ್.ರಸ್ತೆ, ಕನಕನಗರ ಟೌನ್,ಕನಕನಗರ. ಇದರ ಅಧಾರದ ಮೇಲೆ ನಮ್ಮ ಬ್ಯಾಂಕಿಗೆ Equitable Mortgage by deposit of title deed ಮಾಡಿ ನಮ್ಮ ಬ್ಯಾಂಕಿನಿಂದ ಕಂಪೌಂಡ್ 26.12.2013 ರಂದು ರೂ.28,00,000/- ಗಳ ಸ್ವಾಧೀನ ಸಾಲನ್ನು ಪಡೆದುಕೊಂಡಿರುತ್ತಾ, ಇದರ ಆಸಲು ಮತ್ತು ಬಡ್ಡಿಯನ್ನು ಸಕಾಲದಂತೆ ಮುಂದುವರೆಸಿ ಮಾಡದೇ ಸ್ವಾಧೀನದ ಪ್ರಯತ್ನ ನಮ್ಮ ಮೇಲೆ ಕೇಂದ್ರ ಸರ್ಕಾರದಿಂದ 2002ನೇ ಇಸವಿಯಲ್ಲಿ ಜಾರಿಗೆ ತಂದಿರುವ Securitization and Reconstruction of Financial Assets and Enforcement of Security Interest Act-2002 ರನ್ವಯ ಕ್ರಮ ಕೈಗೊಂಡು ನಿಜವು ನಮ್ಮ ಬ್ಯಾಂಕಿಗೆ ಅಪವಾದ ಮಾಡಿದರು ನಿಮ್ಮ ಸ್ವತ್ತಿನ ಸಂಖ್ಯೆ ಹಳೆ ಸರ್ವೆ ನಂ.700, ಹೊಸ ಮನ್ನಿಬದಲ್ ಬಾತಾ ನಂ.1352/3534, ವಾರ್ಡ್ ನಂ. 18, ಎಸ್.ಎಲ್.ಎಸ್.ರಸ್ತೆ, ಜಿ.ಎಸ್.ಎಲ್.ಎಸ್.ರಸ್ತೆ, ಕನಕನಗರ ಟೌನ್,ಕನಕನಗರ. ಸದರಿ ಸ್ವಾಧೀನವನ್ನು “ಎಲ್ಲಿ ಬೇಗನೋಡಾ ಹಾಗೆ” “ಎಲ್ಲಿ ಬೇಗನೋಡಾ ಹಾಗೆ” ಮತ್ತು “ಅಲ್ಲಿ ಬೇಗನೋಡಾ ಹಾಗೆ” ಯ ಸ್ವಾಧೀನಕ್ಕೆ ದಿನಾಂಕ: 28.01.2026 ರಂದು e-auction ಮಾಡಲಾಯಿತು. e-auction ನಲ್ಲಿ ಒಟ್ಟು ಬಿಡ್ಡುಗಳನ್ನು ಘಾಟಮಟ್ಟದಲ್ಲಿ ಪಡೆದವರಾದ ಶ್ರೀ. ಕೃಷ್ಣಪ್ಪ ಮತ್ತು ರೂ.55,50,000/- ಗಳಿಗೆ ಬಿಡ್ಡು ಮಾಡಿದ್ದು, ಇವರ ಹೆಸರಿಗೆ ಬಿಡ್ಡನ್ನು ನಿರ್ದಲಿಸಲಾಗಿದೆ. ಈ ಬಗ್ಗೆ ವಿಸಾರದೂ ಐವತ್ತುಬಿಡ್ಡು ನಿಜವು ತಿಳಿಸುತ್ತೇವೆ ಎಂದು ತಿಳಿಸಿ ಅಸು ಮಾಡಿರುವವರನ್ನು ಸಂಪರ್ಕಿಸಬೇಕಾಗಿ ತಿಳಿಸಲಾಗಿದೆ.

ತಮ್ಮ ವಿಷಯ, ಸಬ್/-ಆರ್ಥಿಕ ಹೊಂದಿದ ಆರ್ಥಿಕ ಅಧಿಕಾರಿ ದಿ ಬೆಂಗಳೂರು ಒಟಿಂ ಕೋ-ಆಪರೇಟಿವ್ ಬ್ಯಾಂಕ್ ಲಿ.

ಧನ್ಯವಾದಗಳೊಂದಿಗೆ,

ಕರ್ನಾಟಕ ಸರ್ಕಾರ

ಜಿಲ್ಲಾ ಪಂಚಾಯತ್, ಮಂಡ್ಯ

ಜಿಲ್ಲಾ ಅಧಿಕಾರಿಗಳ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ.

ಮಂಡ್ಯ ಜಿಲ್ಲೆ, ಮೌಲಾನಾ ಅಜಾದ್ ಭವನ, ಕೆರೆಯಂಗಳ,

ಮಂಡ್ಯ-571402, ದೂ-08232-297240.

ಇ-ಮೇಲ್ : [dommandya@gmail.com](mailto:dommandya@gmail.com)

ಸಂಖ್ಯೆ:ಅಸಂಕಇ(2)/ಸಿಬ್ಬಂದಿ-ಹೊರಗುತ್ತಿಗೆ/ಸಿ.ಆರ್-20/2025-26.

ದಿನಾಂಕ:23.01.2026.

ಟೆಂಡರ್ ಪ್ರಕಟಣೆ

(ಕರ್ನಾಟಕ ಪಬ್ಲಿಕ್ ಪ್ರಕ್ಯೂರಮೆಂಟ್ ಪ್ರೋಟೋಕಾಲ್ ಮೂಲಕ)

2025-26ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಿಡ್ವಾಟಿಲಿನಿಯಂಗಳು/ವಸತಿ ಶಾಲೆಗಳು/ಮೌಲಾನಾ ಅಜಾದ್ ಶಾಲೆಗಳು. ತಾಲ್ಲೂಕು ಮಾಹಿತಿ ಕೇಂದ್ರಗಳು ಹಾಗೂ ಜಿಲ್ಲಾ ಕಛೇರಿಗೆ ಅವಶ್ಯವಿರುವ ಒಟ್ಟು 79 ಸಿಬ್ಬಂದಿಗಳ ಸೇವೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ಒದಗಿಸಲು ಇ-ಪ್ರೋಕ್ಯೂರಮೆಂಟ್ ಟೆಂಡರ್‌ಅನ್ನು ದ್ವಿ-ಲೋಟಿ ಪದ್ಧತಿಯಂತೆ ಆಹ್ವಾನಿಸಲಾಗಿದೆ. (ಪ್ರಕಟಣೆ ಸಂಖ್ಯೆ:-MWD/2025-26/SE0102)ಆಸಕ್ತಿಯುಳ್ಳ ಅರ್ಹ ಹೊರಸಂಪನ್ಮೂಲ ಸಂಸ್ಥೆಯವರು ಇ-ಪ್ರೋಕ್ಯೂರಮೆಂಟ್ ಪ್ರೋಟೋಕಾಲ್‌ನ [www.kppp.karnataka.gov.in](http://www.kppp.karnataka.gov.in) ನಿಂದ ಟೆಂಡರ್ ಡಾಕ್ಯುಮೆಂಟನ್ನು ಡೌನ್‌ಲೋಡ್ ಮಾಡಿಕೊಂಡು ಆನ್‌ಲೈನ್ ಮುಖಾಂತರ ಟೆಂಡರ್ ಅನ್ನು ಸಲ್ಲಿಸಬಹುದಾಗಿದೆ. ಟೆಂಡರ್ ಸಲ್ಲಿಸಲು ದಿನಾಂಕ : 23.02.2026 ಸಮಯ ಸಂಜೆ 5.00 ಗಂಟೆ ಅಂತಿಮ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ Website:[www.kppp.karnataka.gov.in](http://www.kppp.karnataka.gov.in) ಅಥವಾ ಜಿಲ್ಲಾ ಅಧಿಕಾರಿಗಳ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮಂಡ್ಯ ಜಿಲ್ಲೆ, ಮೌಲಾನಾ ಅಜಾದ್ ಭವನ, ಬೀದಿ ಕಾಲೋನಿ, ಮಂಡ್ಯ ಜಿಲ್ಲೆ ದೂರವಾಣಿ ನಂ:-08232-297240 ಅನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

ಸಬ್/-ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮಂಡ್ಯ ಜಿಲ್ಲೆ.

ವಾಸಾಸಂ/ಇ-ಸಂ-ಮಂ/ಕೆಎಸ್ಎಂಸಿಎ/737/2025-26

ಕರ್ನಾಟಕ ಸರ್ಕಾರ

ಜಿಲ್ಲಾ ಪಂಚಾಯತ್, ಬಳ್ಳಾರಿ

ಕಾರ್ಯನಿರ್ವಾಹಕ ಅಭಿಯಂತರರವರ ಕಛೇರಿ,

ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಬಳ್ಳಾರಿ.

ಸಂ: ಕಾನಿಇಂ/ಪಂ.ರಾ.ಇಂ.ಎಂ.ಎಂ/ಬಿಎ-1 /ವಿ.ಲಿ.ಬಿ /ಟೆಂಡರು /2025-26/1816

ದಿನಾಂಕ 27-01-2026

ಟೆಂಡರ್ ಪ್ರಕಟಣೆ (ಇ-ಪ್ರೋಕ್ಯೂರಮೆಂಟ್ ಮೂಲಕ ಮಾತ್ರ)

ಕರ್ನಾಟಕ ರಾಜ್ಯಪಾಲರ ಪರವಾಗಿ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ನೋಂದಾಯಿತ ಅರ್ಹ ಗುತ್ತಿಗೆದಾರರಿಂದ ಪಂ.ರಾ.ಇಂ. ವಿಭಾಗ, ಬಳ್ಳಾರಿ ವ್ಯಾಪ್ತಿಯ 2024-25 ನೇ ಸಾಲಿನ 5054 ಮಳೆ ಪಂಚಾರ ಕಾರ್ಯಕ್ರಮ ಯೋಜನೆ, 2024-25 ನೇ ಸಾಲಿನ ಶ್ರೀ ಈರಣ್ಣ ಮಾನ್ಯ ರಾಜ್ಯ ಸದಸ್ಯರು ಸಂಸದರು ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ, 2024-25 ನೇ ಸಾಲಿನ ಮುಖ್ಯ ಮಂತ್ರಿಗಳ ವಿಶೇಷ ಯೋಜನೆ, 2025-26 ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆ ಡಾ. ಬಿ.ಆರ್. ಅಂಬೇಡ್ಕರ್ ಭವನಗಳ ನಿರ್ಮಾಣ ಒಟ್ಟು 11 ಕಾಮಗಾರಿಗಳಿಗೆ ಇ-ಪ್ರೋಕ್ಯೂರಮೆಂಟ್ (ಕೆ.ಪಿ.ಪಿ.ಪಿ. ಪೋರ್ಟಲ್) ಮುಖಾಂತರ ಐಟಿಂವಾರು ದರಗಳಲ್ಲಿ ಟೆಂಡರು ಆಹ್ವಾನಿಸಿದೆ. ಕಾಮಗಾರಿಗಳ ಇಂಟರ್ಡ್ ಸಂಖ್ಯೆ:-

1.RDPR/2025-26/RD/WORK\_INDENT22811

2.RDPR/2025-26/RD/WORK\_INDENT22772

3.RDPR/2025-26/BD/WORK\_INDENT23094

4.RDPR/2025-26/BD/WORK\_INDENT23205

5.RDPR/2025-26/BD/WORK\_INDENT23096

6.RDPR/2025-26/BD/WORK\_INDENT23206

7.RDPR/2025-26/BD/WORK\_INDENT23373

8.RDPR/2025-26/BD/WORK\_INDENT23370

9.RDPR/2025-26/BD/WORK\_INDENT23288

10.RDPR/2025-26/BD/WORK\_INDENT23371

11.RDPR/2025-26/BD/WORK\_INDENT23287

ಟೆಂಡರ್ ನಮೂನೆಗಳನ್ನು <https://kppp.karnataka.gov.in> ಅಂತರ್ಜಾಲದಲ್ಲಿ ದಿನಾಂಕ 27.01.2026 ರಿಂದ ದಿನಾಂಕ 11.02.2026 ರಂದು ಸಂಜೆ 4.30 ಗಂಟೆವರೆಗೆ ಟೌನ್ ಲೋಡ್ ಮಾಡಿಕೊಂಡು ಅವಶ್ಯ ಮಾಹಿತಿ ಹಾಗೂ ನಿಗದಿತ ಇ.ಎಂ.ಡಿ. ಯೋಧಿಗೆ ದಿನಾಂಕ: 11-02-2026 ರ 16.30 ಗಂಟೆಯವರೆಗೆ ಸ್ವೀಕರಿಸಲಾಗುವುದು. ಕಾಮಗಾರಿಯ ತಾಂತ್ರಿಕ ಬಿಡ್ಡನ್ನು ಆನ್ ಲೈನ್‌ನಲ್ಲಿ ದಿನಾಂಕ: 12-02-2026 ರಂದು 17.30 ಗಂಟೆಗೆ ತೆರೆಯಲಾಗುವುದು. ಈ ಕುರಿತು ತಿದ್ದುಪಡಿಗಳಿಗೇನಾದರೂ ಇದ್ದಲ್ಲಿ ತಿದ್ದುಪಡಿಯನ್ನು (<https://kppp.karnataka.gov.in>) ವೆಬ್ ಸೈಟ್‌ನಲ್ಲಿ ಮಾತ್ರ ಪ್ರಕಟಿಸಲಾಗುವುದು. ಟೆಂಡರ್‌ನಲ್ಲಿ ಯಾವುದೇ ಕಾರಣ ನೀಡದೆ ತಿರಸ್ಕರಿಸುವ ಹಕ್ಕನ್ನು ಕಾಯ್ದುಕೊಳ್ಳಲಾಗಿದೆ. ಹೆಚ್ಚಿನ ವಿವರಗಳನ್ನು ಈ ಕಛೇರಿ ವೇಳೆಯಲ್ಲಿ ಮಿಡ್ವಾಗಿ ಪಡೆಯಬಹುದಾಗುತ್ತದೆ. ಕಛೇರಿ ದೂರವಾಣಿ ಸಂಖ್ಯೆ 08392-266173.

ಸಬ್/- ಕಾರ್ಯನಿರ್ವಾಹಕ ಅಭಿಯಂತರರು, ಪಂ.ರಾ.ಇಂ. ವಿಭಾಗ, ಬಳ್ಳಾರಿ.

ಡಿಎಚ್‌ಆರ್/ಬಳ್ಳಾರಿ/943/ಕೆಎಸ್ಎಂಸಿಎ/2025-26

ಕ್ವೆಸ್ ಕಾರ್ಪ್ ಲಿಮಿಟೆಡ್

CIN: L74140KA2007PLCO43909

ನೋಂದಾಯಿತ ಕಛೇರಿ: ಕ್ರೈಸ್ ವಾಕ್, ಸ್ಟ್ರೀಟ್ ಅವನೂರು 32/4, ಹೊಸೂರು ರಸ್ತೆ, ರೂಪೇನ ಅಗ್ರಹಾರ, ಬೊಮ್ಮನಹಳ್ಳಿ, ಬೆಂಗಳೂರು 560 068, ಕರ್ನಾಟಕ, ಭಾರತ

ವೆಬ್‌ಸೈಟ್: [www.quesscorp.com](http://www.quesscorp.com) | ಇಮೇಲ್: [investor@quesscorp.com](mailto:investor@quesscorp.com)

ದೂ.: +91 980-4934566

ಡಿರೆಂಟರ್ 31, 2025ಕ್ಕೆ ಅಂತಗುಂಡ ಮೂರನೇ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಕ್ರೋಢೀಕೃತ ಅಪರಿಶೋಧಿತ ಆರ್ಥಿಕ ಫಲಿತಾಂಶಗಳ ಸಾರಾಂಶಗಳು

(ಪ್ರತಿ ವೇರನ ದತ್ತಾಂಶ ಹೊರತುಪಡಿಸಿ ರೂ. ಮಿಲಿಯನ್‌ಗಳಲ್ಲಿ)

	ಅಂತಗುಂಡ ತ್ರೈಮಾಸಿಕ	ಅಂತಗುಂಡ ಒಂಬತ್ತು ತಿಂಗಳ	ಅಂತಗುಂಡ ತ್ರೈಮಾಸಿಕ
31.12.2025 (ಅಪರಿಶೋಧಿತ)	31.12.2025 (ಅಪರಿಶೋಧಿತ)	31.12.2025 (ಅಪರಿಶೋಧಿತ)	31.12.2024 (ಅಪರಿಶ